

Reg. No. 

--	--	--	--	--	--	--	--



**HRDHRC 156**

**Credit Based II Semester B.A. (HRD) Degree Examination, April/May 2018**  
**(Common to All Batches)**  
**BASICS OF MARKETING**

Time : 3 Hours

Max. Marks : 100

**Instructions :** A single answer booklet containing 40 pages will be issued.  
No additional sheets will be issued.

**మాచెనే :** 40 పుటగళ్ళ ఒందు లుత్తర పత్తి కేయన్న నీడలాగువుదు. హెచ్చీన హాఁగళన్న నీడలాగువుదిల్ల.

**SECTION – A**

**విభాగ – ఎ**

I. Answer the following : (15×3=45)

ఈ కేళినవుగలిగే లుత్తరిసిరి :

1) Define marketing. Explain the concepts of marketing.

వ్యాపారోద్యమవన్న వ్యాఖ్యానిసిరి. ఇదర పరికల్పనగళన్న వివరిసిరి.

**OR/అధవా**

Explain the factors affecting pricing policy of a firm.

ఒందు సంస్థయ బెలే అభవదిసిచోళ్ళవికేయన్న నిధిరిసువ అంతగళన్న వివరిసిరి.

2) What is market segmentation ? Explain the basis of market segmentation.

వ్యాపారోద్యమద విస్తరణా మజలుగళిందరేను ? ఇదన్న విభజిసువ అంతగళన్న వివరిసిరి:

**OR/అధవా**

Explain the functions of marketing and its significance.

మారాటద కాయ్ఫగళన్న మత్తు ప్రాముఖ్యతెగళన్న వివరిసి.

3) Explain various stages of new product development.

హేస లుత్వన్నద బెళవణగేయ వివిధ హంతగళన్న వివరిసిరి.

**OR/అధవా**

What are the environmental factors affecting market ?

మారుకట్టేయన్న నిధిరిసువ వాతావరణద అంతగళు యావువు ?

## SECTION – B

ಎಭಾಗ - ಬಿ

II. Answer any six questions from the following :

(5×6=30)

ಕೆಳಗಿನ ಯಾವುದಾದರೂ ಅಥ ಪ್ರಶ್ನೆಗಳಿಗೆ ಉತ್ತರಿಸಿ :

1) Write a note on 'Product Life Cycle'.

'ಉತ್ಪನ್ನ ಜೀವನ ಚಕ್ರ' ದ ಬಗ್ಗೆ ಟಿಪ್ಪಣಿ ಬರೆಯಿರಿ.

2) Explain the different methods of data collection.

ದತ್ತಾಂಶ ಸಂಗ್ರಹದ ವಿವಿಧ ವಿಧಾನಗಳನ್ನು ವಿವರಿಸಿ.

3) Briefly explain the marketing strategies for service firms.

ಸೇವಾ ಸಂಸ್ಥೆಗಳ ಮಾರಾಟದ ರಚನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

4) Explain 4P's of marketing.

ಘ್ಯಾಪಾರೋಡ್ಯಾಮದ 4Pಗಳನ್ನು ವಿವರಿಸಿ.

5) Explain the qualities of a salesman.

ವಿಕ್ರಯಗಾರನ ಗುಣಗಳನ್ನು ವಿವರಿಸಿರಿ.

6) Explain major channels of distribution.

ವಿಶರಣೆಯ ಮುಖ್ಯ ವಾಹಿನಿಗಳನ್ನು ವಿವರಿಸಿರಿ.

7) Explain the steps in 'Market research'.

ಮಾರುಕಟ್ಟೆ ಸಂಶೋಧನೆಯ ವಿವಿಧ ಹಂತಗಳನ್ನು ವಿವರಿಸಿರಿ.

8) Explain the importance of advertising.

ಜಾಹೀರಾತಿನ ಪ್ರಯೋಜನಗಳನ್ನು ವಿವರಿಸಿರಿ.

## SECTION – C

ಎಭಾಗ - ಸಿ

III. Answer any five of the following :

(3×5=15)

ಕೆಳಗಿನ ಯಾವುದಾದರೂ ಒಂದನ್ನು ಉತ್ತರಿಸಿ :

1) What are the reasons for failure of a new product ?

ಹೊಸ ಉತ್ಪನ್ನದ ವಿಫಲತೆಗೆ ಕಾರಣಗಳೇನು ?

2) Brief the types of marketing.

ಮಾರಾಟದ ವಿಧಗಳನ್ನು ತಿಳಿಸಿ.

3) Write a note on publicity.

ಪ್ರಚಾರದ ಕುರಿತು ಟಿಪ್ಪಣಿ ಬರೆಯಿರಿ.

- 4) Differentiate between primary and secondary data.

ಪ್ರಾಥಮಿಕ ದತ್ತಾಂಶ ಮತ್ತು ದ್ವಿತೀಯ ದತ್ತಾಂಶಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.

- 5) Write any three advantages of personal selling.

ವೈಯಕ್ತಿಕ ಮಾರಾಟದ ಮೂರು ಪ್ರಾಮುಖ್ಯತೆಗಳನ್ನು ಬರೆಯಿರಿ.

- 6) Write a note on sales promotion.

ಮಾರಾಟ ಅಭಿವೃದ್ಧಿಯ ಕುರಿತು ಟಿಪ್ಪಣಿ ಬರೆಯಿರಿ.

- 7) State the differences between industrial goods and consumer goods.

ಕ್ಷೇತ್ರಾರ್ಥಕ ಸರಕು ಮತ್ತು ಗ್ರಾಹಕರ ಸರಕುಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.

#### SECTION – D

##### ವಿಭಾಗ – D

#### IV. Answer the following :

(1×10=10)

ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ :

- 1) What is marketing 'Myopia' ?

ಮಾರುಕಟ್ಟೆ ಹೃಸ್ವದೃಷ್ಟಿ ಎಂದರೇನು ?

- 2) Expand 'AIDA'

'AIDA' ಏಸ್ಟ್ರಿಸಿ ಬರೆಯಿರಿ.

- 3) What is new product development ?

ಹೊಸ ಉತ್ಪನ್ನಗಳ ಬೆಳವಣಿಗೆ ಎಂದರೇನು ?

- 4) Differentiate between market and marketing.

ಮಾರುಕಟ್ಟೆ ಮತ್ತು ವ್ಯಾಪಾರೋದ್ಯಮದ ನಡುವಿನ ವ್ಯತ್ಯಾಸ ತಿಳಿಸಿ.

- 5) What do you mean by 'sampling' ?

'ವೀಕ್ಷಣೆ ವಿಧಾನ' ಎಂದರೇನು ?

- 6) What is ad-copy ?

ಜಾಹೀರಾತು ಪ್ರತಿಯೊತ್ತು ಎಂದರೇನು ?

- 7) What is 'advertising' ?

'ಜಾಹೀರಾತು' ಎಂದರೇನು ?

- 8) What is 'Research' ?

'ಸಂಶೋಧನೆ' ಎಂದರೇನು ?

- 9) What is 'after sales service' ?

'ಮಾರಾಟದ ನಂತರದ ಸೇವೆ' ಎಂದರೇನು ?

- 10) What is 'Questionnaire' ?

'ಪ್ರಶ್ನಾವಳಿ' ಎಂದರೇನು ?